



# 2345678910!



ಅಮಿತಾಭ್ ಮರಳಿ ಬಂದಿದ್ದಾರೆ! ಅದೂ ಮುದುಕನ ವೇಷದಲ್ಲಿ- ಟಿಪ್ಪಣಿ ಮುದುಕ! 'ಏ ಬುಡ್ಡೇ..' ಎಂದು ಕರೆದರೆ, ಕೈಯಲ್ಲಿ ಒಸ್ಮೂಲ್ ಹಿಡಿದ ಸೂಟುಧಾರಿ ಅಮಿತಾಭ್, 'ಬುಡ್ಡಾ ಹೋಗಾ ತೇರಾ ಬಾಪ್..' ಎಂದು ಹಿಗ್ಗಾಮುಗ್ಗಾ ಥಳಿಸುತ್ತಾರೆ!

ತೆಲುಗು ಮತ್ತು ಕನ್ನಡದಲ್ಲಿ ಈಗಾಗಲೇ ಸ್ವಾರ್ ನಟರನ್ನು ನಿರ್ದೇಶಿಸಿ ಸಾಕಷ್ಟು ಹೆಸರು ಗಳಿಸಿರುವ ಪೂರಿ ಜಗನ್ನಾಥ ಈಗ ಅಮಿತಾಭ್‌ನ ಹೊಸ ಚಿತ್ರ 'ಬುಡ್ಡಾ ಹೋಗಾ ತೇರಾ ಬಾಪ್' ಎಂಬ ವಿನೂತನ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಬಾಲಿವುಡ್‌ನಲ್ಲಿ ಅವರ ಮೊದಲ ಹೆಜ್ಜೆ ಕೂಡಾ.

'ಬುಡ್ಡಾ..' ಚಿತ್ರದ ಶೂಟಿಂಗ್ ಪೂರ್ತಿ ಮುಗಿದಿದೆ. ಆದರೆ ಅಮಿತಾಭ್‌ಗೆ ಈ ಚಿತ್ರದ ಬಗ್ಗೆ ವಿಶೇಷ ಆಸಕ್ತಿ. ಅದಕ್ಕೇಂದೇ ಕೆಲವು ದೃಶ್ಯಗಳ ಮರು ಚಿತ್ರೀಕರಣಕ್ಕೆ ಹಾಗೂ ಕೆಲವು ಕರೆಕ್ಟ್‌ಗಳಿಗೆ ಮನಸ್ಸು ಮಾಡಿದ್ದಾರಂತೆ. 'ಇನ್ನಷ್ಟು ಹಾಸ್ಯ ಮತ್ತು ಮನರಂಜನೆಯೂ ಬೇಕು' ಎನ್ನುವುದು ಅವರ ವಾದವಂತೆ. ಅದಕ್ಕೇಂದೇ ಮತ್ತೆ ಶೂಟಿಂಗ್ ನಡೆದಿದೆ.

ಅಮಿತಾಭ್‌ರ ಈ ವಿಶೇಷ ಮುತುವರ್ಜಿಗೆ ಕಾರಣ ಈ ಚಿತ್ರದ ನಿರ್ಮಾಪಕ ಆತನ ಮಗ ಅಭಿಷೇಕ್ ಬಚ್ಚನ್ ಅನ್ನುವುದು. ಹಾಗೆಂದು ಅಭಿಷೇಕ್‌ಗೆ ಈ ಚಿತ್ರದಲ್ಲಿ ನಷ್ಟವಾಗುವ ಪ್ರಮೇಯವೇ ಇಲ್ಲ. ಚಿತ್ರದ ಟಿಪಿ ಹಕ್ಕುಗಳು ಈಗಾಗಲೇ ದಾಖಲೆ 14 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಚಿತ್ರ ಬಿಡುಗಡೆಗೆ ಮುನ್ನವೇ 4 ಕೋಟಿ ರೂಪಾಯಿ ಲಾಭ ಗಳಿಸಿದೆ' ಎನ್ನುವುದು ನಿರ್ಮಾಪಕ ಅಭಿಷೇಕನ ಹೇಳಿಕೆ!

ಲಂಡನ್ನಿನಲ್ಲಿ ಹೆಂಡತಿ ಜಯಾ ಜತೆ ಈ ಸಲ ಬೇಸಿಗೆ ರಜಾ ಕಳೆದಿರುವ ಅಮಿತಾಭ್ ಹೊಸ ಚಿತ್ರದ ಬಗ್ಗೆ ಟೈಟರ್‌ನಲ್ಲಿ ಸಾಕಷ್ಟು ಬರೆಯುತ್ತಿದ್ದಾರೆ. ಒಂದೆಡೆ ಅಮಿತಾಭ್ ನಟಿಸಿದ್ದ ಹಳೇ ಚಿತ್ರ ಅಗ್ನಿಫಥ್ ಅನ್ನು ನಿರ್ದೇಶಕ ಕರಣ್ ಜೋಹರ್ ರಿಮೇಕ್ ಮಾಡುತ್ತಿದ್ದಾರೆ. ಅದರಲ್ಲಿ ಹೈತಿಕ್ ಹೀರೋ. ಆ ಪಾತ್ರವನ್ನು ಅಭಿಷೇಕ್ ಮಾಡಬೇಕಿತ್ತು ಎಂಬ ವಾದವನ್ನು ಅಮಿತಾಭ್ ಒಪ್ಪುವುದಿಲ್ಲ. 'ಅದೇನಿದ್ದರೂ ನಿರ್ಮಾಪಕರ ನಿರ್ಧಾರ. ಬಹುಶಃ ಅಭಿಷೇಕ್ ಅದನ್ನು ಮಾಡಿದ್ದರೆ ನನ್ನ ಹೊಸ ಚಿತ್ರ 'ಬುಡ್ಡಾ..' ದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಆಗುತ್ತಿರಲಿಲ್ಲ..' ಎನ್ನುತ್ತಾರೆ.

ಈ ಚಿತ್ರದಲ್ಲಿ ಮುದುಕನಾಗಿದ್ದರೂ ಯುವಕರನ್ನೂ ನಾಚಿಸುವಂತೆ ಸ್ಟಂಟ್ ಮಾಡಿರುವ ಅಮಿತಾಭ್, ತನ್ನ ಅಭಿಮಾನಿಗಳಲ್ಲಿ ಈಗಾಗಲೇ ರೋಮಾಂಚನ ಹುಟ್ಟಿಸಿದ್ದಾರೆ. ಬಹುಶಃ ಬಾಲಿವುಡ್‌ನಲ್ಲಿ ಅಮಿತಾಭ್ ನಷ್ಟು ವೈವಿಧ್ಯಮಯ ಪಾತ್ರಗಳನ್ನು ಮಾಡಿದವರು ಇನ್ನೊಬ್ಬರಿಲ್ಲ. ಈ ಹೊಸ ಚಿತ್ರದಲ್ಲಿ ಕೈಗೆ ಎರಡೆರಡು ವಾಚ್‌ಗಳನ್ನು ಕಟ್ಟಿಕೊಂಡು ಡಿಶುಂ ಡಿಶುಂ ಮಾಡುವ ಅಮಿತಾಭ್‌ರ ವೀಡಿಯೋಗಳು ಈಗಾಗಲೇ ಅಂತರ್ಜಾಲ ಮತ್ತು ಟಿವಿ ಜಾಹೀರಾತುಗಳಲ್ಲಿ ಮಿಂಚುತ್ತಿವೆ. ಜುಲೈ ಮೊದಲ ವಾರದಲ್ಲಿ ಈ ಹೊಸ ಚಿತ್ರ ತೆರೆಗಪ್ಪಳಿಸಲಿದೆ.

■ ಬಿಂದು

## Hearty snackin'



For more information visit [www.pistachiohealth.in](http://www.pistachiohealth.in)

## Pistachios For A 'Wonderful' Heart

### Crack Open The Nutritional Benefits Of California Pistachios

Known as a "mindful" snack, California pistachios transform in-between meals into a healthy and essential part of the diet. A handful of California pistachios a day can help support heart health without weight gain

#### Good Source Of Heart Healthy Fats

While California pistachios are a rich source of dietary fats, almost 90 percent of the fat is of the unsaturated type – 55 percent monounsaturated and 32 percent polyunsaturated. Both types of fat reduce blood cholesterol levels and lower the risk of heart disease.

#### For Patients With Metabolic Syndrome

A study conducted on Indians by Dr Anoop Misra and Dr Seema Gulati from Fortis Hospital,

New Delhi suggests that snacking 1.5 - 2.0 ounces of pistachio nuts per day in addition to a standardized diet and lifestyle plan significantly lowers both total cholesterol and LDL-C in patients with metabolic syndrome.

#### Pistachios Offer Advantage Over All Other Nuts

Pistachios are a good source of both protein and fiber. Pistachios are also the lowest calorie, lowest fat nuts. In fact, pistachios have only three calories per nut – about half the calories of most snack nuts. Thirty pistachio kernels

yield just 100 calories, compared to 14 for almonds and 11 for cashews.

#### The Heart Healthy Seal Of Approval

"Scientific evidence suggests, but does not prove, that eating 1.5 ounces per day of most nuts, such as pistachios, as part of a diet low in saturated fat and cholesterol, may reduce the risk of heart diseases."

- US Food and Drug Administration